



GN-344

124616

V Semester B.Com. Examination, December - 2019

(F+R) (CBCS) (2016-17 and Onwards)

COMMERCE

5.5 : Elective - I : Advanced Accounting

Time : 3 Hours

Max. Marks : 70

Instruction : Answers should be written completely either in **English** or in **Kannada**.

ವಿಭಾಗ - ಎ / SECTION - A

5x2=10

1. ಕೆಳಗಿನ ಯಾವುದಾದರೂ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಸರಿ ಉತ್ತರಕ್ಕೆ ಎರಡು ಅಂಕಗಳು.

Answer **any five** sub-questions from the following. Each correct answer carries **two** marks.

- (a) ಬ್ಯಾಂಕ್ ಸಂಸ್ಥೆಗಳ ವಹಿವಾಟುಗಳ ಲೆಕ್ಕಿಸುವ ಪ್ರಕ್ರಿಯೆಯ ನಾಲ್ಕು ವಿಶೇಷ ಗುಣಗಳನ್ನು ಉಲ್ಲೇಖಿಸಿ.

Mention four special features of Accounting for Banking Companies.

- (b) ಬ್ಯಾಂಕ್ ಪ್ರಕ್ರಿಯೆಗಳ ನಿಯಂತ್ರಣ ಕಾಯ್ದೆ, 1949 ರ ಪರಿಚ್ಛೇದ-17 (1) ರ ಉಪಬಂಧಗಳನ್ನು ತಿಳಿಸಿ.

State the provisions of Section-17 (1) of the Banking Regulations Act, 1949.

- (c) ದುರಂತಗಳ ಮೀಸಲು ಎಂದರೇನು ?

What is Catastrophe Reserve ?

- (d) ಸಾಮಾನ್ಯ ವಿಮೆಗೆ ಸಂಬಂಧಿಸಿದಂತೆ ಅವಧಿ ಮೀರದ ಆಪತ್ತುಗಳ ಮೀಸಲು ಎಂಬುದರ ಅರ್ಥ ತಿಳಿಸಿ.

State the meaning of Reserve for Unexpired Risks with regard to General Insurance.

- (e) ಹಣದುಬ್ಬರ ಲೆಕ್ಕಶಾಸ್ತ್ರದ ಎರಡು ವಿಧಾನಗಳನ್ನು ಉಲ್ಲೇಖಿಸಿ.

Mention the two approaches of Accounting for Price Level Changes.

P.T.O.



(f) ಕೃಷಿ ಚಟುವಟಿಕೆಗಳ ಲೆಕ್ಕಿಸುವಿಕೆಯ ಎರಡು ಉದ್ದೇಶಗಳನ್ನು ಬರೆಯಿರಿ.

Write two objectives of farm accounting.

(g) ಹೂಡಿಕೆಯ ನ್ಯಾಯೋಚಿತ ಮೌಲ್ಯ ಎಂದರೆ ನೀವೇನು ಅರ್ಥೈಸುವಿರಿ ?

What do you mean by fair value of an investment ?

ವಿಭಾಗ - ಬಿ / SECTION - B

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಸರಿ ಉತ್ತರಕ್ಕೆ 6 ಅಂಕಗಳು.

3x6=18

Answer **any three** questions from the following. Each correct answer carries 6 marks.

2. 31-3-2019 ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಹುಂಡಿಗಳ ವಟಾವಣೆ ಮೇಲಿನ ರಿಯಾಯಿತಿ ಕಂಡುಹಿಡಿಯಿರಿ.

ಹುಂಡಿಗಳ ದಿನಾಂಕ	ಮೊತ್ತ ₹	ಅವಧಿ (ತಿಂಗಳುಗಳಲ್ಲಿ)	ಬಡ್ಡಿ ದರ (ವಾರ್ಷಿಕ ಶೇ.)
13.1.2019	75,000	4	8.5
09.3.2019	60,000	3	8.75
16.3.2019	40,000	2	9.00

Calculate Rebate on Bills Discounted for the year ended 31-3-2019.

Date of the Bill	Amount ₹	Period in Months	Rate of Interest (% p.a.)
13.1.2019	75,000	4	8.5
09.3.2019	60,000	3	8.75
16.3.2019	40,000	2	9.00



3. ಕೆಳಗಿನ ಮಾಹಿತಿಗಳಿಂದ 31.3.2018 ಕ್ಕೆ ಕೊನೆಗೊಂಡ ವರ್ಷಕ್ಕೆ ಲಾಭವನ್ನು ಕಂಡುಹಿಡಿಯುವ ಸಲುವಾಗಿ ಫಸಲು ಖಾತೆಯನ್ನು ತಯಾರಿಸಿ.

ವಿವರಗಳು	₹	₹
ಆರಂಭಿಕ ದಾಸ್ತಾನು :		
ಗೋಧಿ	89,000	
ಬಿತ್ತನೆ ಬೀಜಗಳು	14,000	
ರಸಗೊಬ್ಬರಗಳು	16,000	1,19,000
ಖರೀದಿಗಳು :		
ಬಿತ್ತನೆ ಬೀಜಗಳು	12,000	
ರಸಗೊಬ್ಬರಗಳು	18,000	30,000
ನಗದಾಗಿ ಪಾವತಿಸಿದ ಸಂಬಳ		1,15,000
ಗೋಧಿಯ ರೂಪದಲ್ಲಿ ಪಾವತಿಸಿದ ಕೂಲಿ		75,000
ಗೋಧಿಯ ಮಾರಾಟ		7,92,000
ಮಾಲೀಕ ತನ್ನ ಸ್ವಂತ ಅನುಭೋಗಕ್ಕೆ ಬಳಸಿದ ಗೋಧಿ		15,000
ಜಾನುವಾರುಗಳಿಗೆ ಮೇವಾಗಿ ಬಳಸಿದ ಧಾನ್ಯ		75,000
ಕೃಷಿ ಯಂತ್ರಗಳ ಮೇಲಿನ ಸವಕಳಿ		3,000
ಕೃಷಿ ಯಂತ್ರಗಳ ದುರಸ್ತಿ ಖರ್ಚು		50,000
ಅಂತಿಮ ದಾಸ್ತಾನು :		
ಗೋಧಿ	60,000	
ಬಿತ್ತನೆ ಬೀಜಗಳು	10,000	
ರಸಗೊಬ್ಬರಗಳು	13,000	83,000



From the following information prepare Crop Account to find out the profit made during the year 31.3.2018.

Particulars	₹	₹
Opening Stock :		
Wheat	89,000	
Seeds	14,000	
Fertilizers	16,000	1,19,000
Purchases :		
Seeds	12,000	
Fertilizers	18,000	30,000
Salary paid in cash		1,15,000
Wages paid in wheat		75,000
Sale of wheat		7,92,000
Wheat consumed by the proprietor		15,000
Grains consumed by livestock section		75,000
Depreciation of farm machinery		3,000
Repairs of farm equipments		50,000
Closing Stock :		
Wheat	60,000	
Seeds	10,000	
Fertilizers	13,000	83,000



4. ದೀಪ್ತಿ ಜೀವ ವಿಮೆ ಕಂ. ಲಿ. ರವರ 31.3.2019 ರಂದು ಕೊನೆಗೊಂಡ ವರ್ಷಕ್ಕೆ ಸಂಬಂಧಿಸಿದ ಕೆಳಗಿನ ಮಾಹಿತಿಗಳಿಂದ ಅನುಸೂಚಿ-4 ರಂತೆ ಪಾವತಿಸಿದ ಪ್ರಯೋಜನಗಳ ಮೊತ್ತವನ್ನು ಕಂಡುಹಿಡಿಯಿರಿ.

ವಿವರಗಳು	₹
ಸಾವು ಸಂಭವಿಸಿದ್ದರಿಂದಿಂತಾದ ವಿಮಾ ಕೋರಿಕೆಗಳು ಪಾವತಿ ಮಾಡಿದ್ದು	7,90,000
ಬಾಕಿ ಉಳಿದ ಸಾವು ಸಂಭವಿಸಿದ್ದರಿಂದಿಂತಾದ ವಿಮಾ ಕೋರಿಕೆಗಳು (1.4.2018 ರಲ್ಲಿ)	50,000
ಅವಧಿ ಮುಕ್ತಾಯದಿಂದ ಪಾವತಿ ಮಾಡಿದ ವಿಮಾ ಕೋರಿಕೆಗಳು	3,60,000
ಮರುವಿಮಾ ಕಂತುಗಳನ್ನು ಪಾವತಿ ಮಾಡಿದ್ದು	80,000
ವರ್ಷಾಸನಗಳನ್ನು ನೀಡಲು ಸ್ವೀಕರಿಸಿದ ಪ್ರತಿಫಲ	5,00,000
ವರ್ಷಾಸನಗಳನ್ನು ಪಾವತಿಸಿದ್ದು	2,90,000
ಪಾಲಿಸಿಗಳ ಅಧ್ಯರ್ಪಣ ಮೌಲ್ಯವನ್ನು ಪಾವತಿಸಿದ್ದು	1,20,000
ನಗದಾಗಿ ಪಾವತಿಸಿದ ಬೋನಸ್ಸು	99,400

31.3.2019 ರಂದು ದೊರೆತ ಹೆಚ್ಚಿನ ಮಾಹಿತಿ :

- (a) ಬಾಕಿ ಉಳಿದ ಸಾವು ಸಂಭವಿಸಿದ್ದರಿಂದಿಂತಾದ ವಿಮಾ ಕೋರಿಕೆಗಳು ₹ 65,000.
- (b) ಮರುವಿಮೆಗೆ ಒಳಪಟ್ಟ ಸಾವು ಸಂಭವಿಸಿದ್ದರಿಂದಿಂತಾದ ವಿಮಾ ಕೋರಿಕೆಗಳು ₹ 90,000.
- (c) ಸಾವು ಸಂಭವಿಸಿದ್ದರಿಂದಿಂತಾದ ವಿಮಾ ಕೋರಿಕೆಗಳ ಮತ್ತಷ್ಟು ಪ್ರಸ್ತಾವನೆಗಳ ಸ್ವೀಕಾರ ₹ 20,000.
- (d) ಘೋಷಣೆಯಾದ ಮತ್ತಷ್ಟು ವಿಮಾಬೋನಸ್ಸನ್ನು ವಿಮಾಕಂತುಗಳಿಗೆ ಕಡಿತಗೊಳಿಸಿಕೊಂಡದ್ದು ₹ 12,000.
- (e) ಪಾವತಿಮಾಡಬೇಕಾದ ವಿಮಾಪಾಲಿಸಿಗಳ ಅಧ್ಯರ್ಪಣ ಮೌಲ್ಯ ₹ 10,000.



From the following information relating to Deepthi Life Insurance Company Ltd. for the year ending 31.3.2019, calculate the amount of Benefits Paid as per Schedule-4.

Particulars	₹
Claims-by-death paid	7,90,000
Outstanding claims-by-death (1.4.2018)	50,000
Claims-by-maturity paid	3,60,000
Reinsurance premium paid	80,000
Consideration for annuities granted received	5,00,000
Annuities paid	2,90,000
Surrender value of policies paid	1,20,000
Bonus paid in cash	99,400

Additional information as on 31.3.2019 :

- Outstanding claims-by-death ₹ 65,000.
- Claims-by-death covered under reinsurance ₹ 90,000.
- Further claims-by-death intimated ₹ 20,000.
- Further bonus declared in reduction of premium ₹ 12,000.
- Surrender value of policies payable ₹ 10,000.

5. ಶ್ರೀಯುತ ಲಿಖಿತ್ ರವರು ಬಡ್ಡಿ-ಸಹಿತವಾದ ₹ 1,80,000, ಮೌಲ್ಯದ ಶೇ 10 ರ ಸರ್ಕಾರಿ ಬಾಂಡ್‌ಗಳನ್ನು 1.3.2018 ರಂದು ₹ 98 ರಂತೆ ಖರೀದಿ ಮಾಡಿದ್ದಾರೆ. ಈ ಸಂಬಂಧ ಅವರು ಮುದ್ರಾಂಕ ಶುಲ್ಕ ಶೇ 2.5, ತೆರಿಗೆಯಾಗಿ ಶೇ. 1.5, ದಲ್ಲಾಳಿ ಶುಲ್ಕ ಶೇ 2 ಮತ್ತು ಕಾನೂನು ಶುಲ್ಕ ₹ 200 ಗಳನ್ನು ಖರ್ಚು ಮಾಡಿದ್ದಾರೆ. ಪ್ರತಿ ವರ್ಷ 30 ನೇ ಸೆಪ್ಟೆಂಬರ್ ಮತ್ತು 31 ನೇ ಮಾರ್ಚ್ ರಂದು ಬಡ್ಡಿಯ ಘೋಷಣೆ ಮಾಡಲಾಗುತ್ತದೆ. ಮೇಲ್ಕಂಡ ಮಾಹಿತಿಯಿಂದ ಸರ್ಕಾರಿ ಬಾಂಡುಗಳ ಖರೀದಿ ವೆಚ್ಚವನ್ನು ಕಂಡುಹಿಡಿಯಿರಿ.

Mr. Likhith purchased ₹ 1,80,000, 10% Government Bonds at ₹ 98 (cum-interest) on 1.3.2018. He incurred stamp duty of 2.5%, Taxes 1.5%, brokerage 2% and legal charges ₹ 200.

Dates of interest declaration : 30th September and 31st March every year.

Calculate the cost of purchase of Government Bonds.

6. ಹಣದುಬ್ಬರ ಆಧಾರಿತ ಲೆಕ್ಕಪುಕ್ತಿಯ ಅರ್ಥವನ್ನು ನೀಡಿ. ಹಣದುಬ್ಬರ ಆಧಾರಿತ ಲೆಕ್ಕಪುಕ್ತಿಯ ಯಾವುದಾದರೂ ನಾಲ್ಕು ಉದ್ದೇಶಗಳನ್ನು ತಿಳಿಸಿ.

Give the meaning of Inflation Accounting. State any four objectives of Inflation Accounting.



ವಿಭಾಗ - ಸಿ / SECTION - C

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಸರಿ ಉತ್ತರಕ್ಕೆ 14 ಅಂಕಗಳು. **3x14=42**

Answer **any three** questions from the following. Each correct answer carries **14** marks.

7. ಲಕ್ಷಿ ಬ್ಯಾಂಕ್ ಲಿಮಿಟೆಡ್‌ಗೆ ಸಂಬಂಧಿಸಿದ ಕೆಳಗಿನ ತಾಳೆ ಪಟ್ಟಿ ಹಾಗೂ ಇತರ ಮಾಹಿತಿಗಳಿಂದ ನಿಗದಿತ ನಮೂನೆಯ ಪ್ರಕಾರ 31.3.2019 ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಲಾಭ-ನಷ್ಟ ಖಾತೆ ಹಾಗೂ ಆಧಾರವೆ ಪತ್ರಿಕೆಯನ್ನು ತಯಾರಿಸಿ.

ವಿವರಗಳು	ಋಣಿ ₹	ಧನಿ ₹
ಶೇರು ಬಂಡವಾಳ (ಪ್ರತಿ ಶೇರಿಗೆ ₹ 10 ರಂತೆ)	-	10,00,000
ಶಾಸನಬದ್ಧ ಮೀಸಲು ನಿಧಿ	-	5,00,000
ಕೈಯಲ್ಲಿನ ನಗದು	3,00,000	-
State Bank of India ನಿಂದ ಪಡೆದ ಸಾಲ	-	3,00,000
ಮುದ್ದತಿ ಮತ್ತು ಸಂಚಿತ ಠೇವಣಿಗಳು	-	7,00,000
ಚಾಲ್ತಿ ಖಾತೆಗಳು	-	3,50,000
ಉಳಿತಾಯ ಬ್ಯಾಂಕ್ ಠೇವಣಿಗಳು	-	4,50,000
ಬಡ್ಡಿ ಮತ್ತು ವಟಾವಣೆ ಸ್ವೀಕರಿಸಿದ್ದು	-	7,15,000
ಕಟ್ಟಡಗಳು	3,00,000	-
ಸುರಕ್ಷತಾ ಕಪಾಟು ಮತ್ತು ಪೀಠೋಪಕರಣಗಳು	2,60,000	-
ದಲ್ಲಾಳಿ ಮತ್ತು ವಿನಿಮಯ ಶುಲ್ಕ	-	30,000
ಹೂಡಿಕೆಗಳ ಮಾರಾಟದಿಂದಾದ ಲಾಭ	-	10,000
ಸುರಕ್ಷತಾ ಕಪಾಟಿನ ಬಾಡಿಗೆ	-	3,000
ವರ್ಗಾವಣೆ ಶುಲ್ಕ	-	2,000
ಠೇವಣಿಗಳ ಮೇಲಿನ ಬಡ್ಡಿ	1,55,000	-
ನಿರ್ವಹಣಾ ವೆಚ್ಚಗಳು	4,00,000	-
ಕೈಯಲ್ಲಿ ಉಳಿದಿರುವ ಮುದ್ರಾಂಕಗಳು	3,000	-
ಹುಂಡಿಗಳ ವಟಾವಣೆ (ಮುರಿತ)	1,50,000	-
ಮುಂಗಡ, ನಗದು ಸಾಲ ಮತ್ತು ಮೀರಳಿತ	11,92,000	-
ಸರ್ಕಾರಿ ಹೂಡಿಕೆಗಳು	8,00,000	-
ಕಂಪ್ಯೂಟರ್‌ಗಳು, ಹಣ ಎಣಿಸುವ ಯಂತ್ರಗಳು ಹಾಗೂ ಮುದ್ರಣ ಯಂತ್ರಗಳು	4,00,000	-
ಬ್ಯಾಂಕುಗಳಲ್ಲಿರುವ ನಗದು	1,50,000	-
ಪಿಂಚಣಿ ನಿಧಿ	-	50,000
	41,10,000	41,10,000

ಹೆಚ್ಚುವರಿ ಮಾಹಿತಿ :

- ಹುಂಡಿಗಳ ವಟಾವಣೆಗಳ ಮೇಲಿನ ರಿಯಾಯಿತಿಗಾಗಿ ₹ 12,000 ಮೀಸಲಿಡಿ.
- ಅನುಮಾನಾಸ್ಪದ ಋಣಿಗಳಿಗೆ ತೆಗೆದಿಡಬೇಕಾದ ಮೀಸಲು ₹ 25,000.
- ಒಬ್ಬ ಕಾರಕೂನನಿಗೆ ₹ 15,000 ಉಚಿತಾರ್ಥ ಲಾಭದ ಹಕ್ಕಿನ ತೀರ್ಮಾನ ಬಾಕಿ ಉಳಿದಿದೆ.
- ಸರ್ಕಾರಿ ಹೂಡಿಕೆಗಳ ಮೇಲೆ ₹ 5,000 ಬಡ್ಡಿ ಸಂಚಿತವಾಗಿದೆ.



From the following trial balance and additional information relating to Lakshmi Bank Ltd., prepare Profit and Loss Account for the year ended 31.3.2019 and Balance Sheet as on that date in prescribed format.

Particulars	Dr. ₹	Cr. ₹
Share Capital (shares of ₹10 each)	-	10,00,000
Statutory Reserve Fund	-	5,00,000
Cash on hand	3,00,000	-
Borrowings from State Bank of India	-	3,00,000
Fixed and Recurring Deposits	-	7,00,000
Current Accounts	-	3,50,000
Savings Bank Deposits	-	4,50,000
Interest and Discount received	-	7,15,000
Buildings	3,00,000	-
Safe-Locker and Furniture	2,60,000	-
Commission and Exchange	-	30,000
Profit on sale of Investments	-	10,000
Locker Rent	-	3,000
Transfer Fees	-	2,000
Interest on Deposits	1,55,000	-
Operating Expenses	4,00,000	-
Stamps on Hand	3,000	-
Bills Discounted	1,50,000	-
Loans, Cash Credits and Overdrafts	11,92,000	-
Government Securities	8,00,000	-
Computers, Counting Machines and Printers	4,00,000	-
Cash at Bank	1,50,000	-
Pension Fund	-	50,000
	41,10,000	41,10,000

Additional Information :

- Provide ₹ 12,000 for rebate on bills discounted.
- Provision required for doubtful debts ₹ 25,000
- A claim of ₹ 15,000 for bonus to a clerk is pending award
- Interest accrued on Government Securities ₹ 5,000.



8. ಈ ಕೆಳಗೆ ನೀಡಿರುವುದು 31 ನೇ ಮಾರ್ಚ್ 2018 ರಂದಿನ ಭಾರತ ಜೀವ ವಿಮಾ ಸೊಸೈಟಿಯ ತಾಳೆ ಪಟ್ಟಿ :

ವಿವರಗಳು	ಋಣ ₹	ಧನ ₹
ಶೇರು ಬಂಡವಾಳ	-	12,00,000
ಭವಿಷ್ಯತ್ತಿನ ಮರುಹೊಂದಾಣಿಕೆಗಳಿಗೆ ಮೀಸಲಿಟ್ಟ ನಿಧಿ 1.4.2017 ರಂದು	-	8,00,000
ಸರ್ಕಾರಿ ಹೂಡಿಕೆಗಳು	10,00,000	-
ಆಸ್ತಿಗಳ ಮಾರಾಟದಿಂದಾದ ಲಾಭ	-	2,000
ಹೂಡಿಕೆಗಳ ಅಸ್ಥಿರತಾ ಕಡಿವಾಣ ಖಾತೆ	-	10,000
ಸಾವು ಸಂಬಂಧಿಸಿದ್ದರಿಂದಂಟಾದ-ವಿಮಾ-ಕೋರಿಕೆಗಳು ಪಾವತಿಮಾಡಿದ್ದು	60,000	-
ಅವಧಿ ಮುಕ್ತಾಯದಿಂದ-ವಿಮಾ-ಕೋರಿಕೆಗಳು ಪಾವತಿಮಾಡಿದ್ದು	1,00,000	-
ಅಡಮಾನ ಸಾಲಗಳು	5,60,000	-
ವಿಮಾ ಪಾಲಿಸಿಗಳ ಮೇಲೆ ನೀಡಲಾದ ಸಾಲಗಳು	3,00,000	-
ಉಚಿತಹಕ್ಕುದಾರಿಕೆಗೆ ಬಂದ ಸ್ವತ್ತು ಹಾಗೂ ಪೀಠೋಪಕರಣ	1,03,000	-
ಅಭಿಕರ್ತರ ಶಿಲ್ಕು	3,600	-
ಮಿಶ್ರ ಧನಗಳು	-	5,600
ಬರಬೇಕಾದ ವಿಮಾ ಕಂತುಗಳು	24,000	-
ದಲ್ಲಾಳಿ ಖರ್ಚು	25,000	-
ಸಂಚಿತವಾದ ಆದರೆ ಬಾಕಿ ಇರದ ಬಡ್ಡಿ	3,000	-
ವಿಮಾ ಕಂತುಗಳು	-	2,80,000
ವಿಮಾ-ಕೋರಿಕೆಗಳು ಒಪ್ಪಿಕೊಂಡದ್ದು ಆದರೆ ಪಾವತಿಸಿಲ್ಲದ್ದು	-	6,000
ಅಧ್ಯರ್ಪಣ ಮೌಲ್ಯ	20,000	-
ವರ್ಷಾಸನಗಳನ್ನು ನೀಡಲು ಪಡೆದ ಪ್ರತಿಫಲ	-	50,000
ಬಡ್ಡಿ, ಲಾಭಾಂಶ ಮತ್ತು ಬಾಡಿಗೆ ಸ್ವೀಕಾರ	-	70,000
ಪೀಠೋಪಕರಣ ಮೇಲಿನ ಸವಕಳಿ	3,000	-
ಆಡಳಿತಾತ್ಮಕ ಹಾಗೂ ಸಾಮಾನ್ಯ ಖರ್ಚುಗಳು	54,000	-
ಬ್ಯಾಂಕಿನಲ್ಲಿರುವ ನಗದು	1,68,000	-
	24,23,600	24,23,600

31ನೇ ಮಾರ್ಚ್ 2018 ರಂದಿಗೆ ಕೊನೆಗೊಳ್ಳುವ ವರ್ಷಕ್ಕೆ ಆದಾಯ ಖಾತೆ ಹಾಗೂ ಆ ದಿನಾಂಕದ ಆಧಾರದ ಮೇಲೆ ಪತ್ರಿಕೆಯನ್ನು ತಯಾರಿಸಿ.



Following is the Trial Balance of Indian Life Assurance Society at 31st March 2018.

Particulars	Dr. ₹	Cr. ₹
Share Capital	-	12,00,000
Funds for future appropriations on 1.4.2017	-	8,00,000
Government Securities	10,00,000	-
Profit on realisation of assets	-	2,000
Investment fluctuation A/c	-	10,000
Claims under policies by death	60,000	-
Claims under policies by maturity	1,00,000	-
Loans on mortgages	5,60,000	-
Loans on policies	3,00,000	-
Freehold property and furniture	1,03,000	-
Agent's balances	3,600	-
Sundry creditors	-	5,600
Outstanding premium	24,000	-
Commission	25,000	-
Interest accrued but not due	3,000	-
Premium	-	2,80,000
Claims admitted but not paid	-	6,000
Surrenders	20,000	-
Consideration for annuities granted	-	50,000
Interest, dividend and rent	-	70,000
Depreciation on furniture	3,000	-
Administrative and general expenses	54,000	-
Cash at Bank	1,68,000	-
	24,23,600	24,23,600

Prepare Revenue Account for the year ended 31st March 2018 and Balance Sheet as on that date.



9. 31 ನೇ ಮಾರ್ಚ್ 2019 ರಂದಿನ ನ್ಯಾಷನಲ್ ಸಾಮಾನ್ಯ ವಿಮಾ ಕಂ. ಲಿ. ನ ಕೆಳಗಿನ ಶಿಲ್ಕುಗಳಿಂದ

- (a) ಅಗ್ನಿ ವಿಮೆ ಆದಾಯ ಖಾತೆ
- (b) ಸಾಗರ ವಿಮೆ ಆದಾಯ ಖಾತೆ ಮತ್ತು
- (c) ಲಾಭ-ನಷ್ಟ ಖಾತೆಗಳನ್ನು ತಯಾರಿಸಿ.

ವಿವರಗಳು	ಅಗ್ನಿ ವಿಮೆ ₹	ಸಾಗರ ವಿಮೆ ₹	₹
ಪಾವತಿಮಾಡಿದ ವಿಮಾ ಕೋರಿಕೆಗಳು	1,00,000	87,000	-
ಮರುವಿಮೆ ಕಳೆದ ನಂತರದ ವಿಮಾ ಕಂತುಗಳು	3,73,000	2,97,000	-
ಬಿಟ್ಟುಕೊಟ್ಟ ಮರುವಿಮೆಗಳ ಮೇಲಿನ ದಲ್ಲಾಳಿ	13,000	-	-
ನೇರ ವ್ಯವಹಾರದ ವಿಮೆಗಳ ಮೇಲಿನ ದಲ್ಲಾಳಿ	62,000	51,000	-
ಕಾರ್ಯನಿರ್ವಹಣಾ ಖರ್ಚುಗಳು	86,000	68,000	-
ಆಸ್ತಿಗಳ ಮೇಲಿನ ಸವಕಳಿ	-	-	36,000
ಹೂಡಿಕೆಗಳ ಮಾರಾಟದಿಂದಾದ ನಷ್ಟ	-	-	8,000
ಲೆಕ್ಕಪರಿಶೋಧನಾ ಶುಲ್ಕ	-	-	13,000
ನಿರ್ದೇಶಕರುಗಳಿಗೆ ನೀಡಲಾದ ಶುಲ್ಕ	-	-	36,000
ಹೂಡಿಕೆಗಳ ಮೇಲೆ ಬಡ್ಡಿ ಮತ್ತು ಲಾಭಾಂಶ ಸ್ವೀಕರಿಸಿದ್ದು	-	-	63,000
ಅವಧಿ ತೀರದ ಆಪತ್ತುಗಳ ಮೀಸಲು ನಿಧಿ 1.4.2018 ರಂದು	2,10,000	2,40,000	-
ಹೆಚ್ಚುವರಿ ಮೀಸಲು ನಿಧಿ 1.4.2018 ರಂದು	60,000	10,000	-
ಪಾವತಿಮಾಡಬೇಕಾದ ವಿಮಾ ಕೋರಿಕೆಗಳು 1.4.2018 ರಂದು	24,000	11,000	-
ಬರಬೇಕಾದ ವಿಮಾಕಂತುಗಳು 1.4.2018 ರಂದು	26,000	17,000	-

ಕೆಳಕಂಡ ಹೆಚ್ಚುವರಿ ಮಾಹಿತಿಯೂ ಸಹ ಲಭ್ಯವಿದೆ :

- (a) ಬರಬೇಕಾದ ವಿಮಾಕಂತುಗಳು 31.3.2019 ರಂದು 33,000 15,000
- (b) ಪಾವತಿಮಾಡಬೇಕಾದ ವಿಮಾ ಕೋರಿಕೆಗಳು 31.3.2019 ರಂದು 46,000 17,000
- (c) ಮರುವಿಮೆಯಲ್ಲಿ ಭರಿಸಲ್ಪಡುವ ವಿಮಾ ಕೋರಿಕೆಗಳು 11,000 -
- (d) ಅಗ್ನಿ ವಿಮೆಗೆ ಸಂಬಂಧಿಸಿದಂತೆ ಅವಧಿ ತೀರದ ಆಪತ್ತುಗಳ ಮೀಸಲು ನಿಧಿಯನ್ನು ನಿವ್ವಳ ವಿಮಾ ಕಂತುಗಳ ಶೇ 50 ರಷ್ಟು, ಹಾಗೂ ಸಾಗರ ವಿಮೆಗೆ ಸಂಬಂಧಿಸಿದಂತೆ ನಿವ್ವಳ ವಿಮಾ ಕಂತುಗಳ ಶೇ 100 ರಷ್ಟು ನಿರ್ವಹಿಸುವುದು.
- (e) ಅಗ್ನಿ ವಿಮೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮೀಸಲು ನಿಧಿಯನ್ನು ನಿವ್ವಳ ವಿಮಾ ಕಂತುಗಳ ಶೇ 20 ರಷ್ಟು ನಿರ್ವಹಿಸುವುದು. ಸಾಗರ ವಿಮೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮೀಸಲು ನಿಧಿಯನ್ನು ಹಿಂದಿನಂತೆಯೇ ಉಳಿಸಿಕೊಳ್ಳುವುದು.
- (f) ಹೂಡಿಕೆಗಳ ಮೇಲೆ ಸಂಚಿತವಾದ ಬಡ್ಡಿ ₹ 13,000.



From the following balances of National General Insurance Co. Ltd. as on 31st March 2019 prepare :

- (a) Fire Revenue Account
- (b) Marine Revenue Account and
- (c) Profit and Loss Account.

Particulars	Fire ₹	Marine ₹	₹
Claims paid	1,00,000	87,000	-
Premium less reinsurance	3,73,000	2,97,000	-
Commission on reinsurance ceded	13,000	-	-
Commission on direct business	62,000	51,000	-
Operating expenses	86,000	68,000	-
Depreciation on assets	-	-	36,000
Loss on sale of investment	-	-	8,000
Audit fees	-	-	13,000
Director's remuneration	-	-	36,000
Interest and dividend on investment	-	-	63,000
Reserve for unexpired risks as on 1.4.2018	2,10,000	2,40,000	-
Additional reserve as on 1.4.2018	60,000	10,000	-
Claims outstanding on 1.4.2018	24,000	11,000	-
Premium outstanding as on 1.4.2018	26,000	17,000	-

The following additional information is also available :

- (a) Premium outstanding as on 31.3.2019 33,000 15,000
- (b) Claim outstanding as on 31.3.2019 46,000 17,000
- (c) Claims covered under reinsurance 11,000 -
- (d) Reserve for unexpired risk is to be maintained at 50% of net premium for Fire and at 100% of net premium for Marine.
- (e) Additional reserve with respect to Fire Insurance is to be maintained at 20% of net premium. In case of Marine Insurance retain the same additional reserve as that of previous year.
- (f) Interest accrued on Investment ₹ 13,000.



10. ನಾಗೇಗೌಡ, ಒಬ್ಬ ಕೃಷಿ ಮಾಲೀಕರು, ಇವರು ಒದಗಿಸಿರುವ ಕೆಳಕಂಡ ತಾಳೆ ಪಟ್ಟಿಯಿಂದ 31ನೇ ಮಾರ್ಚ್ 2019 ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ವ್ಯಾಪಾರ ಹಾಗೂ ಲಾಭ-ನಷ್ಟ ಖಾತೆ ಮತ್ತು ಆ ದಿನದ ಅಥಾವೆ ಪತ್ರಿಕೆಯನ್ನು ತಯಾರಿಸಿ.

ವಿವರಗಳು	ಋಣ ₹	ಧನ ₹
ಆರಂಭಿಕ ದಾಸ್ತಾನು :		
ಜಾನುವಾರುಗಳು	5,90,000	-
ಭತ್ತ	60,000	-
ಪಶು ಆಹಾರ	25,000	-
ರಸಗೊಬ್ಬರಗಳು	22,000	-
ಮಾರಾಟ :		
ಹಾಲು ಇತ್ಯಾದಿ.	-	3,04,000
ಭತ್ತ	-	5,26,000
ಜಾನುವಾರುಗಳು	-	90,000
ಖರೀದಿಗಳು :		
ಜಾನುವಾರುಗಳು	1,16,000	-
ರಸಗೊಬ್ಬರಗಳು	27,000	-
ಬಿತ್ತನೆ ಬೀಜಗಳು	12,000	-
ಪಶು ಆಹಾರ	68,000	-
ಧನಿಗಳು	-	1,13,000
ಬಂಡವಾಳ	-	10,52,000
SBI ಬ್ಯಾಂಕಿನಿಂದ ಪಡೆದ ಕೃಷಿ ಸಾಲ	-	6,60,000
ಫಸಲಿಗೆ ಸಂಬಂಧಿಸಿದ ಖರ್ಚುಗಳು :		
ಕೂಲಿ	72,000	-
ಇತರೆ ನೇರ ಖರ್ಚುಗಳು	8,000	-
ಜಾನುವಾರುಗಳಿಗೆ ಸಂಬಂಧಿಸಿದ ಖರ್ಚುಗಳು :		
ಕೂಲಿ	75,000	-
ಚಿಕಿತ್ಸಾ ವೆಚ್ಚ	9,000	-
ಹೈನುಗಾರಿಕೆ ಖರ್ಚು	15,000	-
ನೇರವಲ್ಲದ ಸಾಮಾನ್ಯ ಖರ್ಚುಗಳು	1,21,000	-
ಟ್ರಾಕ್ಟರ್	3,60,000	-
ಭೂಮಿ	8,00,000	-
ತೋಟದ ಮನೆ	2,00,000	-
ಕೈಯಲ್ಲಿನ ಮತ್ತು ಬ್ಯಾಂಕಿನಲ್ಲಿನ ನಗದು	1,65,000	-
	27,45,000	27,45,000



ಹೊಂದಾಣಿಕೆಗಳು :

- ಅಂತಿಮ ದಾಸ್ತಾನು : ಜಾನುವಾರುಗಳು ₹ 3,50,000, ಭತ್ತ ₹ 75,000, ಪಶು ಆಹಾರ ₹ 30,000, ರಸಗೊಬ್ಬರಗಳು ₹ 35,000.
- ₹ 30,000 ರಷ್ಟು ಭತ್ತ ಹಾಗೂ ₹ 25,000 ರಷ್ಟು ಹಾಲನ್ನು ನಾಗೇಗೌಡ ಹಾಗೂ ಅವರ ಕುಟುಂಬ ಸ್ವಂತ ಅನುಭೋಗಕ್ಕೆ ಬಳಸಿಕೊಂಡಿರುತ್ತಾರೆ.
- ಟ್ರಾಕ್ಟರ್‌ನ ಮೇಲೆ ವಾರ್ಷಿಕ ಶೇ 20 ರಷ್ಟು ಹಾಗೂ ತೋಟದ ಮನೆಯ ಮೇಲೆ ವಾರ್ಷಿಕ ಶೇ 10 ರಷ್ಟು ಸವಕಳಿ ಉಪಲಬ್ಧಗೊಳಿಸುವುದು.
- ವರ್ಷದ ಕೊನೆಯಲ್ಲಿ ಸರ್ಕಾರವು ಸಾಲ ಮನ್ನಾ ಯೋಜನೆಯಲ್ಲಿ ₹ 1,50,000 ರಷ್ಟು ಸಾಲವನ್ನು ಮನ್ನಾ ಮಾಡಿದೆ.
- ಸಾಲ ಮನ್ನಾ ಆದ ಮೇಲೆ ಪಾವತಿಸಲು ಬಾಕಿ ಇರುವ ಕೃಷಿ ಸಾಲದ ಮೇಲಿನ ಬಡ್ಡಿ ಮೊತ್ತ ₹ 12,000.

From the following Trial Balance of Nage Gowda a farm owner, prepare a Trading and Profit and Loss Account for the year ended 31st March 2019 and a Balance Sheet as on that date.

Particulars	Dr. ₹	Cr. ₹
Opening Stock :		
Livestock	5,90,000	-
Paddy	60,000	-
Cattle feed	25,000	-
Fertilizers	22,000	-
Sales :		
Milk etc.	-	3,04,000
Paddy	-	5,26,000
Livestock	-	90,000
Purchases :		
Livestock	1,16,000	-
Fertilizers	27,000	-
Seeds	12,000	-
Cattle feed	68,000	-
Creditors	-	1,13,000
Capital	-	10,52,000
Agricultural loan from SBI	-	6,60,000
Crop expenses :		
Labour	72,000	-
Other direct expenses	8,000	-
Livestock expenses :		
Labour	75,000	-
Medical expenses	9,000	-
Dairy expenses	15,000	-
Indirect General expenses	1,21,000	-
Tractor	3,60,000	-
Land	8,00,000	-
Farm House	2,00,000	-
Cash in hand and at bank	1,65,000	-
	27,45,000	27,45,000

**Adjustments required :**

- Closing Stock : livestock ₹ 3,50,000, paddy ₹ 75,000, cattle feed ₹ 30,000, fertilizers ₹ 35,000.
- Nage Gowda and his family have consumed paddy ₹ 30,000 and milk ₹ 25,000 out of the farm.
- Provide depreciation on tractor at 20% p.a. and 10% p.a. on farm house.
- At the end of the year the government has waived ₹ 1,50,000 agricultural loan under a Loan Waiver Scheme.
- Interest still payable on agricultural loan after waiver amounted to ₹ 12,000.

11. ಶ್ರೀಮತಿ ಶಾಲಿನಿ ರವರು ಫೇಮಸ್ ಲಿಮಿಟೆಡ್ ನಲ್ಲಿ ಮುಖಬೆಲೆ ₹ 100 ರಂತೆ ಹೂಡಿಕೆ ಮಾಡಿರುವ ಶೇ 10 ರ ಸಾಲಪತ್ರಗಳ ಮಾಹಿತಿಯನ್ನು ಈ ಕೆಳಕಂಡಂತೆ ನೀಡಿರುತ್ತಾರೆ.

01-01-2018	ಆರಂಭಿಕ ಶಿಲ್ಕು-ಮುಖ ಬೆಲೆ ₹ 1,20,000, ವೆಚ್ಚ ₹1,16,000
01-03-2018	₹ 98 ರಂತೆ ಬಡ್ಡಿ-ವಿಹಿತ 500 ಸಾಲಪತ್ರಗಳನ್ನು ಖರೀದಿಸಲಾಗಿದೆ
01-07-2018	₹ 100 ರಂತೆ ಬಡ್ಡಿ-ವಿಹಿತವಾಗಿ 400 ಸಾಲಪತ್ರಗಳನ್ನು ಮಾರಾಟಮಾಡಲಾಗಿದೆ
01-10-2018	₹ 98 ರಂತೆ ಬಡ್ಡಿ-ಸಹಿತವಾಗಿ 150 ಸಾಲಪತ್ರಗಳನ್ನು ಖರೀದಿಸಲಾಗಿದೆ
01-11-2018	₹ 99 ರಂತೆ ಬಡ್ಡಿ-ವಿಹಿತವಾಗಿ 500 ಸಾಲಪತ್ರಗಳನ್ನು ಮಾರಾಟಮಾಡಲಾಗಿದೆ

ಪ್ರತಿ ವರ್ಷ 30 ಸೆಪ್ಟೆಂಬರ್ ಹಾಗೂ 31 ನೇ ಮಾರ್ಚ್ ರಂದು 6 ತಿಂಗಳಿಗೊಮ್ಮೆ ಬಡ್ಡಿಯನ್ನು ಲೆಕ್ಕಾಚಾರ ಮಾಡಿ ಪಾವತಿಸಲಾಗುತ್ತದೆ. ಶ್ರೀಮತಿ ಶಾಲಿನಿ ರವರು ತಮ್ಮ ಪ್ರತಿ ವರ್ಷದ ವಾರ್ಷಿಕ ಲೆಕ್ಕಾಚಾರಗಳನ್ನು ದಿನಾಂಕ 31 ನೇ ಡಿಸೆಂಬರ್ ಗೆ ಮುಕ್ತಾಯ ಮಾಡುತ್ತಾರೆ. ಹೂಡಿಕೆಗಳ ಮೇಲೆ ನೀಡಲಾಗುವ ಖರ್ಚುಗಳನ್ನು ನಿರ್ಲಕ್ಷಿಸಿ. 31 ನೇ ಡಿಸೆಂಬರ್ 2018 ರಂದು ಮೇಲೆ ತಿಳಿಸಿದ ಸಾಲಪತ್ರಗಳ ಮಾರುಕಟ್ಟೆ ಮೌಲ್ಯ ₹ 99 ಆಗಿದ್ದಿತು.

FIFO ಪದ್ಧತಿಯನ್ನು ಅನುಸರಿಸಿ ಶ್ರೀಮತಿ ಶಾಲಿನಿ ರವರ ಲೆಕ್ಕ ಪುಸ್ತಕಗಳಲ್ಲಿ ಹೂಡಿಕೆ ಖಾತೆಯನ್ನು ತಯಾರಿಸಿ. ಈ ಸಂಬಂಧ ನಿಮ್ಮ ಲೆಕ್ಕಾಚಾರಗಳು ಹತ್ತಿರದ ರೂಪಾಯಿ ಮೌಲ್ಯಕ್ಕೆ ಸರಿಯಾಗಿರಬಹುದು.



Mrs. Shalini furnishes the following details of his investment in 10% Debentures of ₹ 100 each in Famous Ltd.

01-01-2018	Opening Balance - Face Value ₹ 1,20,000. Cost ₹1,16,000
01-03-2018	Purchased 500 Debentures ex-interest at ₹ 98
01-07-2018	Sold 400 Debentures at ₹ 100 ex-interest
01-10-2018	Purchased 150 Debentures at ₹ 98 cum-interest
01-11-2018	Sold 500 Debentures ex-interest at ₹ 99

Interest being credited at 6 months date on 30th September 31st March every year. Mrs. Shalini closes her books on 31st December every year. Ignore brokerage the transactions. Market value of the said Debenture on 31st December 2018 was ₹ 99.

Show Investment Account as it would appear in the books of Mrs. Shalini under FIFO method. Calculations may be made to the nearest rupee value.

- o o o -